



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರ್ತಾಪತ್ರಿಕೆ

ಸಂಪುಟ : 33 | ಸಂಚಿಕೆ : 01 | 08 ಏಪ್ರಿಲ್ 2026 | ಬುಧವಾರ | ಪುಟಗಳು : 8 | ಬೆಲೆ : 2/-

ಡಿಜಿಟಲ್ ವಹಿವಾಟಿನಲ್ಲಿ ಒಟಿಪಿಗೆ ಶೀಘ್ರವೇ ಅಂತ್ಯ: ಸೈಲೆಂಟ್ ಅಥಂಟಿಕೇಶನ್ ವ್ಯವಸ್ಥೆ ಜಾರಿ

ಮುಂಬಯಿ: ಇನ್ನು ಮುಂದೆ ಆಪ್, ಎಟಿಎಂ, ನೆಟ್ ಬ್ಯಾಂಕಿಂಗ್ ಮೂಲಕ ವ್ಯವಹಾರ ಮಾಡುವಾಗ ಒನ್ ಟೈಮ್ ಪಾಸ್‌ವರ್ಡ್ ಗೊಡವೆಯೇ ಇರುವುದಿಲ್ಲ. ಇದರ ಬದಲು ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳು ಮತ್ತು ಟೆಲಿಕಾಂ ಕಂಪನಿಗಳು ನಿಶ್ಚಿತ ದೃಢೀಕರಣ (ಸೈಲೆಂಟ್ ಅಥಂಟಿಕೇಶನ್ ಮೆಕ್ಯಾನಿಸಂ) ಎಂಬ ಸ್ವಯಂ ದೃಢೀಕರಣ ವ್ಯವಸ್ಥೆ ಅಭಿವೃದ್ಧಿ ಪಡಿಸುತ್ತಿವೆ. ಆನ್‌ಲೈನ್ ವಂಚನೆಗಳನ್ನು ತಡೆಯಲು ಹೊಸ ವ್ಯವಸ್ಥೆ ಪರಿಣಾಮಕಾರಿಯಾಗುವ ನಿರೀಕ್ಷೆ ಇದೆ.

ಏನಿದು ಎಸ್‌ಎಂ ವ್ಯವಸ್ಥೆ?

ಎಸ್‌ಎಂ ವ್ಯವಸ್ಥೆಯು ಆಪ್‌ನಲ್ಲಿರುವ ಮೊಬೈಲ್‌ಸಂಖ್ಯೆ ಮತ್ತು ಫೋನ್‌ನಲ್ಲಿರುವ ಸಿಮ್ ಒಂದೇ ಆಗಿದೆಯೇ ಎಂಬುದನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ಚೆಕ್ ಮಾಡುತ್ತದೆ. ಒಂದಕ್ಕೊಂದು ತಾಳೆಯಾದರೆ ಮಾತ್ರ ವಹಿವಾಟು ಮುಂದುವರಿಯುತ್ತದೆ. ಒಂದು ವೇಳೆ ವ್ಯತ್ಯಾಸ ಕಂಡು ಬಂದರೆ ತಕ್ಷಣ ಗ್ರಾಹಕರಿಗೆ ಎಚ್ಚರಿಕೆ ಸಂದೇಶವೂ ಬರುತ್ತದೆ ಹಾಗೂ ವಹಿವಾಟು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ವಹಿವಾಟು ಸ್ಥಗಿತಗೊಳ್ಳುವುದರಿಂದ ಗ್ರಾಹಕರು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯ ಇರುವುದಿಲ್ಲ.

ಈ ತಂತ್ರಜ್ಞಾನವನ್ನು ಇ-ಸಿಮ್ ಪರಿಸರಕ್ಕೂ ವಿಸ್ತರಿಸಲಾಗುತ್ತದೆ. ಕ್ಲೋನಿಂಗ್ ಮತ್ತು ಸಿಮ್‌ಸ್ವಾಪಿಂಗ್ ಮೂಲಕ ವಂಚನೆಗೆ ಕಡಿವಾಣ ಹಾಕಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ. ವಹಿವಾಟು ಪೂರ್ಣಗೊಳ್ಳುವ ಮುನ್ನ ಆಪ್‌ನಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಫೋನ್‌ನಲ್ಲಿರುವ ಸಿಮ್ ಒಂದೇ ಆಗಿದ್ದು, ಹೊಂದಿಕೆಯಾಗುತ್ತಿದೆಯೇ ಎಂಬುದನ್ನು ನೆಟ್‌ವರ್ಕ್ ಮಟ್ಟದಲ್ಲಿ ದೃಢೀಕರಿಸಲು ಬ್ಯಾಂಕ್‌ಗಳು ಮತ್ತು ಟೆಲಿಕಾಂ ಸಂಸ್ಥೆಗಳು ಕೈ ಜೋಡಿಸಿವೆ. ದೃಢೀಕರಣ ಪ್ರಕ್ರಿಯೆಯು ಸುಲಭವಾಗಿ ಹ್ಯಾಕ್ ಮಾಡಬಹುದಾದ ಸ್ತರದಲ್ಲಿ ಇದ್ದಿದ್ದರಿಂದಲೇ ಸಿಮ್‌ಕ್ಲೋನಿಂಗ್ ಮತ್ತು ಇ-ಸಿಮ್ ವಿನಿಮಯಗಳು ನಡೆಯುತ್ತಿದ್ದವು.

ಈ ಕುರಿತು “ನಾವು ಟೆಲಿಕಾಂ ಕಂಪನಿಗಳ ಸಹಯೋಗದೊಂದಿಗೆ ‘ಸೈಲೆಂಟ್ ಅಥಂಟಿಕೇಶನ್ ಮೆಕ್ಯಾನಿಸಂ’ (SAM) ಸೇರಿದಂತೆ ಹಲವು ಕಾರ್ಯತಂತ್ರಗಳ ಕುರಿತು ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದೇವೆ. ಗ್ರಾಹಕರು ವಂಚನೆರಹಿತವಾಗಿ ವ್ಯವಹರಿಸಲು ಇದು ಸಹಕಾರಿಯಾಗಲಿದೆ,” ಎಂದು ಎಕ್ಸಿಸ್ ಬ್ಯಾಂಕ್‌ನ ಡಿಜಿಟಲ್ ಬ್ಯುಸಿನೆಸ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.



ಕಾರ್ಯವಿಧಾನ ಹೇಗೆ?

ಆಪ್ ಲಾಗಿನ್ ಆದಾಗ ಅದರಲ್ಲಿರುವ ಮೊಬೈಲ್ ಸಂಖ್ಯೆಯು ಆಪ್‌ನಲ್ಲಿ ನೋಂದಾಯಿಸಲಾದ ಸಂಖ್ಯೆಯೊಂದಿಗೆ ಹೊಂದಾಣಿಕೆಯಾಗದಿದ್ದರೆ, ಮೊಬೈಲ್ ನೆಟ್‌ವರ್ಕ್ ಸೂಚನೆ ನೀಡುತ್ತದೆ. ಇದು ಗ್ರಾಹಕರಿಂದ ಯಾವುದೇ ಕ್ರಿಯೆಯನ್ನು ನೀರಿಕ್ಷಿಸದೆಯೇ ಸಂಭಾವ್ಯ ವಂಚನೆಯನ್ನು ಪತ್ತೆ ಹಚ್ಚುವಲ್ಲಿ ಬ್ಯಾಂಕ್‌ಗಳಿಗೆ ಅನುವು ಮಾಡಿಕೊಡಲಿದೆ.

ವಂಚನೆಯನ್ನು ತಡೆಯಲು ಟೆಲಿಕಾಂ ಸಂಸ್ಥೆಗಳು ಮಹತ್ವದ ಪಾತ್ರವಹಿಸಬಲ್ಲವು. ಟೆಲಿಕಾಂ ಸಂಸ್ಥೆಗಳು ಸಂಪ್ರದಾಯಿಕ SMS ದೃಢೀಕರಣ ವಿಧಾನದಿಂದ ಹಿಂದೆ ಸರಿಯುತ್ತಿದೆ, ಇದಕ್ಕೆ ಕಾರಣ ಮೊಬೈಲ್ ಹ್ಯಾಕ್ ಆದಾಗ SMSಗಳು ಸುಲಭವಾಗಿ ವಂಚಕರಿಗೆ ತಿಳಿಯುತ್ತದೆ.

ಏ.1ರಿಂದ ಜಾರಿಗೆ ಬರುವಂತೆ ಈಗಾಗಲೇ ಎಲ್ಲಾ ಡಿಜಿಟಲ್ ಪಾವತಿಗಳಿಗೆ 2 ಹಂತದ ದೃಢೀಕರಣ ಕಡ್ಡಾಯಗೊಳಿಸುವಂತೆ ಎಲ್ಲಾ ಬ್ಯಾಂಕುಗಳಿಗೆ ಈಗಾಗಲೇ ಆರ್‌ಬಿಐ ಸೂಚನೆ ನೀಡಿದೆ. ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆ ಆಧಾರದ ಮೇಲೆ ರೂಪಿಸಲಾದ ಮುಖದ ಗುರುತು ದೃಢೀಕರಣ ಹಾಗೂ ಮೊಬೈಲ್ ಬ್ಯಾಂಕಿಂಗ್ ಫ್ಲಾಟ್‌ಫಾರ್ಮ್‌ಗಳಲ್ಲಿ ಇನ್-ಆಪ್ ಒಟಿಪಿ ಜನರೇಶನ್ ಅನ್ನು ಜಾರಿಗೆ ತರುತ್ತಿದೆ.

ಸ್ಯಾಮ್‌ನಿಂದ ಏನು ಉಪಯೋಗ?

- ಬಳಕೆದಾರರಿಗೆ ವಹಿವಾಟು ಭದ್ರತೆ
- ಬ್ಯಾಂಕುಗಳಿಗೆ ವಂಚನೆ ತಡೆಗೆ ಪ್ರಮುಖ ಅಸ್ತ್ರ
- ನಿಯಂತ್ರಣ ನಿಯಮಗಳ ಕಟ್ಟುನಿಟ್ಟಿನ ಪಾಲನೆ
- ಡಿಜಿಟಲ್ ವಹಿವಾಟಿಗೆ ಹೆಚ್ಚು ಉತ್ತೇಜನ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಬೇಸಿಗೆ ಶಿಬಿರಗಳು ಮಕ್ಕಳಿಗೆ ಪ್ರಕೃತಿ ಹಾಗೂ ಜ್ಞಾನ-ವಿಜ್ಞಾನದ ಅರಿವು ಮೂಡಿಸಲಿ

ಶಾಲಾ ಮಕ್ಕಳಿಗೆ ಈಗಾಗಲೇ ಬೇಸಿಗೆ ರಜೆ ಆರಂಭವಾಗಿದೆ. ಅಪ್ಪ ಅಮ್ಮಂದಿರು ಬಿಡುವಿಲ್ಲದ ಉದ್ಯೋಗಿಗಳಾಗಿದ್ದಾರೆ. ಚಿಕ್ಕ ಸಂಸಾರದ ಮನೆಗಳಲ್ಲಿ ಆಡಲು ಜತೆಗಾರರಿಲ್ಲ. ಅಜ್ಜ-ಅಜ್ಜಿ ಊರಲ್ಲಿಯೇ ಉಳಿದಿದ್ದಾರೆ. ಆಧುನಿಕ ತಂತ್ರಜ್ಞಾನದ ಕಾಲದ ಮಕ್ಕಳು ತಮ್ಮ ಅಜ್ಜ-ಅಜ್ಜಿಯರೊಂದಿಗೆ ಆಡುವ ಜಾಯಮಾನದವರಲ್ಲ. ಹಾಗಾಗಿ, ಶಾಲೆಗೆ ರಜೆ ಶುರುವಾಗುತ್ತಿದ್ದಂತೆ ಅಪ್ಪ ಅಮ್ಮಂದಿರಿಗೆ ಮಕ್ಕಳನ್ನು ನಿಯಂತ್ರಿಸುವುದು ಹೇಗೆ ಎನ್ನುವ ಚಿಂತೆ ಶುರುವಾಗುತ್ತದೆ.

ಈ ಹಿನ್ನೆಲೆಯಲ್ಲಿ ಶುರುವಾಗಿದ್ದ ಬೇಸಿಗೆ ಶಿಬಿರಗಳು.

ವರ್ಷಗಳು ಕಳೆದಂತೆ ಬೇಸಿಗೆ ಶಿಬಿರಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ನಗರ ಪ್ರದೇಶಗಳಲ್ಲಿ ಡ್ಯಾನ್ಸ್, ಮ್ಯೂಸಿಕ್, ಕೋಡಿಂಗ್ ಮತ್ತು ರೋಬೋಟಿಕ್ಸ್ ನಂತಹ ಆಧುನಿಕ ತರಬೇತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆಯಾದರೆ, ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಕ್ರೀಡೆ, ಯೋಗ ಮತ್ತು ಕೃಷಿ ಆಧಾರಿತ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಕ್ಕಳ ಮನಸ್ಸನ್ನು ವೃದ್ಧಿಸುವ ಮೈಂಡ್ ಗೇಮ್‌ಗಳು, ಕಲೆ, ಜಾನಪದ ಹಾಡು-ಹಸೆ, ನಾಟಕ, ವಿವಿಧ ಅಟಗಳ ಮೂಲಕ ಮಕ್ಕಳಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ತಿಳುವಳಿಕೆ ಮೂಡಿಸುವುದೇ ಈ ತರಹದ ಶಿಬಿರಗಳ ಮುಖ್ಯ ಉದ್ದೇಶವಾಗಿವೆ.

ನಿಜ, ಬೇಸಿಗೆ ಶಿಬಿರಗಳಲ್ಲಿ ಕಲೆ-ಸಂಸ್ಕೃತಿಗಳ ಆಚಾರ ವಿಚಾರಗಳಲ್ಲಿ, ಅಟೋಟಿವ್‌ಗಳಲ್ಲಿ ಎಲ್ಲರೂ ಒಂದಾಗಿ ಪಾಲ್ಗೊಳ್ಳುತ್ತಾರೆ. ಒಂದು ಸಮುದಾಯದಲ್ಲಿ ಬೆಳೆದ ಮಗು, ತಾನು ಹೇಗೆ ಇತರರೊಡನೆ ಬೆರೆಯಬೇಕು, ಉಳಿದವರೊಡನೆ ಒಟ್ಟಾಗಿ ಸೇರಿ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಅರಿತುಕೊಳ್ಳುತ್ತದೆ. ಚಿತ್ರ ಕಲೆ, ಮಣ್ಣಿನಲ್ಲಿ ಗೊಂಬೆಗಳನ್ನು ತಯಾರಿಸುವುದು, ನೃತ್ಯ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು, ಮಕ್ಕಳಿಗೆ ಇವೆಲ್ಲವನ್ನೂ ನಾವು ಮಾಡಲು ಸಾಧ್ಯ ಎನ್ನುವ ಅರಿವನ್ನು ಮೂಡಿಸಿ ಹೊಸ ಹುರುಪನ್ನು ತುಂಬಬಲ್ಲವು.

ಈ ಬಗೆಯ ಬೇಸಿಗೆ ಶಿಬಿರಗಳಲ್ಲಿ ಏನನ್ನು ಕಲಿಸಬೇಕು ಎಂದರೆ, ಎಲ್ಲರ ನಡುವೆ ಮಕ್ಕಳಿಗೆ ಆಡಿ ಕುಣಿಯುವ, ನೋಡಿ ಕಲಿಯುವ, ಕೂಡಿ ನಲಿಯುವ ಬಗೆಯನ್ನು ಕಲಿಸಿ ಕೊಡಬೇಕಿದೆ. ಪ್ರಾಣಿ-ಪಕ್ಷಿ-ಚಿಟ್ಟೆಗಳನ್ನು ನೋಡುವುದು ಗುರುತಿಸುವುದು, ಆ ಮೂಲಕ ಪ್ರಕೃತಿಯೊಂದಿಗಿನ ಒಡನಾಟಗಳನ್ನು ಕಲಿಸಿಕೊಡಬೇಕಿದೆ. ಇವುಗಳ ಜತೆಗೆ ಮನೆಯೊಳಗೆ ಆಡುವ ಹಲವು ಬಗೆಯ ಹಲ ಬಗೆಯ ಆಟಗಳನ್ನು ಕಲಿಸಬೇಕಿದೆ. ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಲು ಇಂತಹ ಶಿಬಿರಗಳು ಸರಿಯಾದ ವೇದಿಕೆ ಒದಗಿಸಬೇಕಿದೆ.

ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾತ್ರವಲ್ಲ ಮನೋವಿಕಸನ ಕೂಡ ಆಗಬೇಕಿದೆ. ಎಲ್ಲ ಮಕ್ಕಳೊಂದಿಗೆ ಕಲಿತು, ಕಲಿತು ಬೆಳೆಯುವುದರಿಂದ ಸಾಂಘಿಕ ಜೀವನದ ಅರಿವು ಆಗುತ್ತದೆ. ಮಕ್ಕಳಿಗೆ ಪ್ರಕೃತಿ ಬಗ್ಗೆ ಕುತೂಹಲ ಮೂಡಲು ಕಾರಣರಾದ ಶಿವರಾಮ ಕಾರಂತರ ಅವರು ತಾವು ಕಲಿತ ಕಲೆ, ಪರಿಸರ, ವಿಜ್ಞಾನ, ಸಾಹಿತ್ಯ, ಯಕ್ಷಗಾನ ಎಲ್ಲವನ್ನು ಬಾಲವನದ ಮೂಲಕ ಮಕ್ಕಳಿಗೆ ಧಾರೆ ಎರೆದವರು. ಅದೇ ರೀತಿಯಾಗಿ ತೇಜಸ್ವಿ ಅವರ ಪ್ರಾಣಿ-ಪಕ್ಷಿಗಳ, ಪ್ರಕೃತಿ, ವಿಜ್ಞಾನದ ಬಗ್ಗೆ ಹಲವು ಕೃತಿಗಳ ರಚಿಸಿ ಮಕ್ಕಳಲ್ಲಿ ಅರಿವು ಮೂಡಿಸಿದವರು. ಈ ಮಹನೀಯರ ಕೃತಿಗಳು ಮಕ್ಕಳಿಗೆ ಸ್ಫೂರ್ತಿಯಾಗಲಿ, ಮಕ್ಕಳಲ್ಲಿ ನವ ಚೈತನ್ಯ ಮೂಡಿಸಲಿ.

► ಎಚ್.ಕೆ. ಪಾಟೀಲ

ಬೆಂಗಳೂರಿನಲ್ಲಿ ದಿನಾಂಕ :

24.04.2026ರಂದು ರಾಜ್ಯದ ಪಟ್ಟಣ

ಸಹಕಾರ ಬ್ಯಾಂಕುಗಳ ಅಧ್ಯಕ್ಷರು /

ಉಪಾಧ್ಯಕ್ಷರು ಮತ್ತು ನಿರ್ದೇಶಕ

ಮಂಡಳಿ ಸದಸ್ಯರುಗಳಿಗೆ ರಾಜ್ಯಮಟ್ಟದ

ಒಂದು ದಿನದ ವಿಚಾರ ಸಂಕಿರಣ

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು & ನಿರ್ದೇಶಕ ಮಂಡಳಿ ಸದಸ್ಯರುಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಮಹಾಮಂಡಳದ ಕೆ.ಎಚ್. ಪಾಟೀಲ್ ಸಭಾಂಗಣ, ಬೆಂಗಳೂರು-560027 ಇಲ್ಲಿ ದಿನಾಂಕ : 24.04.2026ರಂದು ಏರ್ಪಡಿಸಲಾಗಿದೆ.

ಈ ವಿಚಾರ ಸಂಕಿರಣದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ನಿರ್ದೇಶಕರ ಪಾತ್ರ, ಕೆಸಿಎಸ್ ಕಾಯ್ದೆಯ ಪ್ರಮುಖ ನಿಬಂಧನೆಗಳು ಮತ್ತು ಇತ್ತೀಚಿನ ತಿದ್ದುಪಡಿಗಳು, ಯುಸಿಬಿಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಸೈಬರ್ ಭದ್ರತೆ ಮತ್ತು AI ತಂತ್ರಜ್ಞಾನ, ಹಾಗೂ ನಿಯಂತ್ರಕ ಕಾಳಜಿಯಲ್ಲಿ - ಆರ್‌ಬಿಬಿ ದೃಷ್ಟಿಕೋನ, ಈ ವಿಷಯಗಳ ಕುರಿತು ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಸದರಿ ವಿಚಾರ ಸಂಕಿರಣವನ್ನು ದಿನಾಂಕ: 24.04.2026ರಂದು ಬೆಳಿಗ್ಗೆ 8.30 ಗಂಟೆಗೆ ಉಪಹಾರ ಹಾಗೂ ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು.

ಪ್ರಯುಕ್ತ, ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ಮಹಾಮಂಡಳದಲ್ಲಿ ದಿನಾಂಕ : 20.04.2026 ಸಮಯ 5.00ಗಂಟೆ ಒಳಗಾಗಿ ಮಹಾಮಂಡಳದ ಇ-ಮೇಲ್ ವಿಳಾಸ: kscubfed@gmail.comಕ್ಕೆ ಭಾಗವಹಿಸುವವರ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ತಾವುಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಮಂಡಳದ ಪರವಾಗಿ ಕೋರಲಾಗಿದೆ.

ಮಾರ್ಚ್ 31, 2026ಕ್ಕೆ ದಾಖಲೆಯ ಫಲಿತಾಂಶ ಪ್ರಕಟಿಸಿದ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ 50,000 ಕ್ಕೂ ಮೀರಿದ ಶೇರು ಸದಸ್ಯರು, ರೂ.1500 ಕೋಟಿಗೂ ಮೀರಿದ ಲೇವು ಸಂಗ್ರಹಣೆ, ರೂ. 2575 ಕೋಟಿಗೂ ಮೀರಿದ ಒಟ್ಟು ವ್ಯವಹಾರ

120 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕದ ಪ್ರತಿಷ್ಠಿತ ಪಟ್ಟಣ ಸಹಕಾರಿ ಬ್ಯಾಂಕಾದ “ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಮಾರ್ಚ್ 31, 2026ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ರೂ. 1513 ಕೋಟಿ ಲೇವು ಸಂಗ್ರಹಿಸಿ, ರೂ.1062 ಕೋಟಿ ಸಾಲ ಮುಂಗಡ ನೀಡಿ ತನ್ನ ಒಟ್ಟು ವ್ಯವಹಾರವನ್ನು ರೂ.2575ಕೋಟಿಗಳಿಗೆ ವೃದ್ಧಿಸಿ ನೂತನ ದಾಖಲೆಯನ್ನು ನಿರ್ಮಿಸಿದೆ ಹಾಗೂ ರೂ.19.64 ಕೋಟಿ ನಿರ್ವಹಣಾ ಲಾಭ, ರೂ.13.59 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಯದೇವ ನಿಲೇಕಣಿ ರವರು ತಿಳಿಸಿರುತ್ತಾರೆ.



ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ಒಟ್ಟು ಸದಸ್ಯರ ಸಂಖ್ಯೆ 50,000ಕ್ಕೂ ಮೀರಿರುವುದು ಕೂಡ ಇನ್ನೊಂದು ದಾಖಲೆಯಾಗಿದೆ. ಬ್ಯಾಂಕಿನ ಠೇವಣಿಗಳು ಕಳೆದ ವರ್ಷದ ರೂ.1378 ಕೋಟಿಗಳಿಂದ ಪ್ರಸಕ್ತ ವರ್ಷಾಂತ್ಯಕ್ಕೆ ರೂ.1513 ಕೋಟಿಗಳಿಗೆ ಹಾಗೂ ಒಟ್ಟು ಸಾಲ ಮತ್ತು ಮುಂಗಡಗಳು ಕಳೆದ ವರ್ಷದ ರೂ.983 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರೂ.1062 ಕೋಟಿಗಳಿಗೆ ಏರಿಕೆಯಾಗಿರುತ್ತದೆ. ಈ ಸಾಧನೆಯು ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ.

ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ ಕಳೆದ ವರ್ಷದ ರೂ.1605 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರೂ.1769ಕೋಟಿಗಳಿಗೆ ಏರಿಕೆಯಾಗಿದ್ದು, ರೂ.164 ಕೋಟಿಯಷ್ಟು ಹೆಚ್ಚಳವಾಗುವುದರ ಮೂಲಕ ಶೇಕಡಾ 10.22 ರಷ್ಟು ವೃದ್ಧಿ ದಾಖಲಿಸಿದೆ. ಅಲ್ಲದೇ ಒಟ್ಟು ರೂ.535 ಕೋಟಿ ಹಣವನ್ನು ರಾಜ್ಯ ಸರಕಾರ, ಕೇಂದ್ರ ಸರಕಾರ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ಗುಂತಾಯಿಸುವ ಮೂಲಕ ಬ್ಯಾಂಕಿನ ಆರ್ಥಿಕ ಸ್ಥಿರತೆಯನ್ನು ದೃಢೀಕರಿಸಿದೆ.

ಒಟ್ಟು 51,000ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಬೃಹತ್ ಪಟ್ಟಣ ಸಹಕಾರಿ ಬ್ಯಾಂಕು ತನ್ನ ಶೇರು ಬಂಡವಾಳವನ್ನು ಕಳೆದ ವರ್ಷದ ರೂ.41.32 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರೂ.44.93 ಕೋಟಿ ತಲುಪುವುದರ ಮೂಲಕ ಶೇಕಡಾ 8.74 ರಷ್ಟು ವೃದ್ಧಿ ದಾಖಲಿಸಿದೆ ಹಾಗೂ ಸ್ವಂತ ನಿಧಿಗಳನ್ನು ರೂ.149 ಕೋಟಿಗಳಿಗೆ ವೃದ್ಧಿಸುವುದರೊಂದಿಗೆ ಸ್ವಂತ ಬಂಡವಾಳವನ್ನು ರೂ.194ಕೋಟಿಗಳಿಗೆ ವೃದ್ಧಿಸಿಕೊಂಡಿರುತ್ತದೆ. ಬ್ಯಾಂಕು ನಿತ್ಯ ಅನುತ್ಪಾದಕ ಆಸ್ತಿಗಳ ಪ್ರಮಾಣವನ್ನು ಪ್ರತಿಶತ ಸೊನ್ನೆಗೆ ಕಾಯ್ದುಕೊಂಡು

ಬಂದಿರುವುದು ಹೆಮ್ಮೆಯ ವಿಷಯವಾಗಿದೆ.

ಬ್ಯಾಂಕು ತನ್ನ ಗ್ರಾಹಕರಿಗೆ ಹಲವು ಠೇವಣಿ ಹಾಗೂ ಸಾಲ ಮುಂಗಡಗಳನ್ನು ಅತ್ಯಾಕರ್ಷಕ ಬಡ್ಡಿದರದಲ್ಲಿ ನೀಡುತ್ತಿದ್ದು, ಸದಸ್ಯರು ಹಾಗೂ ಗ್ರಾಹಕರು ಈ ಠೇವಣಿ ಹಾಗೂ ಸಾಲ ಯೋಜನೆಗಳ ಲಾಭ ಪಡೆಯಬೇಕೆಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಯದೇವ ನಿಲೇಕಣಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬ್ಯಾಂಕು ಗ್ರಾಹಕರಿಗೆ ತಂತ್ರಜ್ಞಾನ ಪೂರಿತ, ಸುರಕ್ಷಿತ ಬ್ಯಾಂಕಿಂಗ್ ಸೌಲಭ್ಯಗಳನ್ನು ನೀಡುತ್ತಿದೆ. ತನ್ಮೂಲಕ ಎಲ್ಲಾ ಶಾಖೆಗಳಲ್ಲಿ ಆರ್.ಟಿ.ಜಿ.ಎಸ್. (RTGS), ಎನ್.ಇ.ಎಫ್.ಟಿ. (NEFT),

ಎ.ಟಿ.ಎಮ್. (ATM), ರೂಪೇ ಕಾರ್ಡ್ (RuPay Card), ಮೊಬೈಲ್ ಬ್ಯಾಂಕಿಂಗ್, ಐ.ಎಂ.ಪಿ.ಎಸ್. (I.M.P.S.), ಯು.ಪಿ.ಐ. (U.P.I), ಸಿ.ಟಿ.ಎಸ್. ಕ್ಲಿಯರಿಂಗ್ (CTS Clearing), ಎಸ್.ಎಮ್.ಎಸ್. ಅಲರ್ಟ್, ಪಿ.ಟಿ.ಎಸ್ (POS) ಮಶೀನ್ ಮುಂತಾದ ನವೀನ ಗ್ರಾಹಕಸ್ನೇಹಿ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುತ್ತದೆ.

ಬ್ಯಾಂಕು ತನ್ನ ಎಲ್ಲಾ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡಿ ನೂತನ ದಾಖಲೆಗಳೊಂದಿಗೆ ಲಾಭಗಳಿಸಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ರಾಜ್ಯದ 9 ಜಿಲ್ಲೆಗಳಲ್ಲಿ ಒಟ್ಟು 22 ಶಾಖೆಗಳನ್ನು ಹೊಂದಿ ವ್ಯವಹರಿಸುತ್ತಿರುವ ಬ್ಯಾಂಕಿಗೆ ತನ್ನ ಕಾರ್ಯವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸಂಬಂಧಪಟ್ಟ ಇಲಾಖೆಗಳಿಂದ ಈಗಾಗಲೇ ಅನುಮತಿ ದೊರಕಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ರಾಜ್ಯಾದ್ಯಂತ ಪ್ರಾರಂಭಿಸುವ ಯೋಜನೆಯನ್ನು ಬ್ಯಾಂಕು ಹೊಂದಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಯದೇವ ನಿಲೇಕಣಿಯವರು ತಿಳಿಸಿರುತ್ತಾರೆ.

ಬ್ಯಾಂಕಿನ ಈ ಎಲ್ಲ ಸಾಧನೆಗಳಿಗೆ ಗೌರವಾನ್ವಿತ ಸದಸ್ಯರ, ಅಭಿಮಾನಿ ಗ್ರಾಹಕರ ಅಭೂತಪೂರ್ವ ವಿಶ್ವಾಸ, ನಿರಂತರ ಸಹಕಾರ, ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ನಿಷ್ಠಾಪೂರ್ಣ ಕರ್ತವ್ಯ ನಿರ್ವಹಣೆಯೇ ಕಾರಣವೆಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಯದೇವ ಯು. ನಿಲೇಕಣಿ, ಉಪಾಧ್ಯಕ್ಷರಾದ ಶ್ರೀ ಸಂತೋಷ ಎಸ್. ಪಂಡಿತ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಆರತಿ ಎಸ್. ಶೆಟ್ಟರ್ ರವರೊಂದಿಗೆ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ : ಕ್ಯೂಆರ್ ಕೋಡ್ ಸೌಲಭ್ಯಕ್ಕೆ ಚಾಲನೆ



ಪುತ್ತೂರು: ಸಹಕಾರ ಕ್ಷೇತ್ರದಲ್ಲಿ 120 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಪುತ್ತೂರಿನ ಹೆಮ್ಮೆಯ 'ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್', ತನ್ನ ಗ್ರಾಹಕರಿಗೆ ಆಧುನಿಕ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಂಪೂರ್ಣ ಡಿಜಿಟಲೀಕರಣದತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಇದರ ಭಾಗವಾಗಿ ಗ್ರಾಹಕರ ಖಾತೆಗೆ ನೇರವಾಗಿ ಹಣ ಪಾವತಿಸಲು ಅನುಕೂಲವಾಗುವ ಕ್ಯೂಆರ್ ಕೋಡ್ (QR Code) ಸೌಲಭ್ಯವನ್ನು ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲಿ ಅನಾವರಣಗೊಳಿಸಲಾಯಿತು. ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖ ಉದ್ಯಮಿ ಗ್ರಾಹಕರಿಗೆ ಕ್ಯೂಆರ್ ಕೋಡ್ ಕಾರ್ಡ್ ಮತ್ತು ಸೌಂಡ್ ಬಾಕ್ಸ್ ನೀಡಿ ಚಾಲನೆ ನೀಡಲಾಯಿತು.


ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ - ಅಧ್ಯಕ್ಷ ಕಿಶೋರ್ ಕೊಳತ್ತಾಯ : ಬ್ಯಾಂಕ್‌ನ ಅಧ್ಯಕ್ಷರಾದ ಕಿಶೋರ್ ಕೊಳತ್ತಾಯ ಅವರು ಮಾತನಾಡಿ, "ಯಾವುದೇ ಬ್ಯಾಂಕಿಂಗ್ ವ್ಯವಹಾರ ಇಲ್ಲದ ಸಂದರ್ಭದಲ್ಲಿ ನಮ್ಮ ಹಿರಿಯರು ಸ್ಥಾಪಿಸಿದ ಪಾರಂಪರಿಕ ಬ್ಯಾಂಕ್ ಇದಾಗಿದೆ. ಆದರೆ ಕಾಲಕ್ಕೆ ತಕ್ಕಂತೆ ಬದಲಾವಣೆ

ಅನಿವಾರ್ಯ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪುತ್ತೂರು ಟೌನ್ ಬ್ಯಾಂಕ್ ಹಿಂದೆ ಬೀಳಲು ತಯಾರಿಲ್ಲ. ಯುವ ಪೀಳಿಗೆಯು ಸಮಯ ಉಳಿಸಲು ಡಿಜಿಟಲ್ ವ್ಯವಹಾರವನ್ನೇ ಬಯಸುತ್ತಿದ್ದು, ಅದಕ್ಕೆ ಪೂರಕವಾಗಿ ನಾವು ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದೇವೆ. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ ಶೆಟ್ಟಿಯವರ ವಿಶೇಷ ಮುತುವರ್ಜಿ, ನಿರ್ದೇಶಕ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎಂದರು.

ಈ ಸಂದರ್ಭದಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಶ್ರೀಧರ ಗೌಡ, ನಿರ್ದೇಶಕರುಗಳಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಮಚಂದ್ರ ಕಾಮತ್, ಸುಜೀಂದ್ರ ಪ್ರಭು, ಮಲ್ಲೇಶ್ ಕುಮಾರ್, ರಾಜು ಶೆಟ್ಟಿ, ಕಿರಣ ಕುಮಾರ ರೈ, ಶ್ರೀಧರ ಪಟ್ಟಿ, ವೀಣಾ, ಸೀಮಾ ನಾಗರಾಜ್, ಗಣೇಶ್ ಕೌಕ್ರಾಡಿ, ಹರೀಶ್ ಬಿಜತ್ತೆ, ಸಿ.ಎ. ಅರವಿಂದ ಕೃಷ್ಣ, ಕೆ. ವಿಶ್ವಾಸ್ ಶೆಣೈಹಾಗೂ ಪುತ್ತೂರು ಶಾಖೆಯ ಮ್ಯಾನೇಜರ್ ಚಿದಂಬರ, ವಿಟ್ಲ ಶಾಖೆಯ ಮ್ಯಾನೇಜರ್ ಜ್ಯೋತಿ, ಬ್ಯಾಂಕಿನ ಸಿಬ್ಬಂದಿಗಳು ಮತ್ತು ಬಿಜಲಿ ಪೇ ಕಂಪೆನಿಯ ಪ್ರತಿನಿಧಿ ತೇಜಸ್ ಉಪಸ್ಥಿತರಿದ್ದರು.

ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ - 2025-26ನೇ ಸಾಲಿನಲ್ಲಿ ರೂ. 68.86 ಕೋಟಿ ಲಾಭಗಳಿಸಿದೆ : ಆವಲಹಳ್ಳಿ ಚಂದ್ರಪ್ಪ ಆರ್.

ಬೆಂಗಳೂರು: ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ 2025-26ನೇ ಸಾಲಿನಲ್ಲಿ 68.86 ಕೋಟಿ ರೂ. ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಆವಲಹಳ್ಳಿ ಚಂದ್ರಪ್ಪ ಆರ್. ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಂಗಳೂರಿನಲ್ಲಿ 20, ಮೈಸೂರು ಮತ್ತು ರಾಮನಗರದಲ್ಲಿ ತಲಾ ಒಂದು ಸೇರಿ ಒಟ್ಟು 22 ಶಾಖೆಗಳನ್ನು ಹೊಂದಿರುವ ಬ್ಯಾಂಕು ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ನೀಡುತ್ತಾ ಬಂದಿದೆ ಎಂದು ಹೇಳಿದರು. ಈ ಹಣಕಾಸಿನ ವರ್ಷದ ಆಡಿತು ಪೂರ್ವ 68.86 ಕೋಟಿ ರೂ. ಲಾಭ ಗಳಿಸಿದೆ. ತೆರಿಗೆ ನಂತರ 29.86 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಷೇರು ಸಂಗ್ರಹ, ಸ್ವಂತ ನಿಧಿ ಕ್ರೋಢೀಕರಣ, ಠೇವಣಿ ಸಂಗ್ರಹ, ಸಾಲ ನೀಡಿಕೆ ಮತ್ತು ಲಾಭ ಗಳಿಕೆಯಲ್ಲಿ ರಾಜ್ಯದ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಪೈಕಿ ನಮ್ಮ ಬ್ಯಾಂಕ್ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಬ್ಯಾಂಕಿನ ನಿವ್ವಳ ಅನುತ್ತಾದಕ ಸಾಲಗಳು ಶೇಕಡ ಶೂನ್ಯವಿದೆ ಎಂದು



ಆವಲಹಳ್ಳಿ ಚಂದ್ರಪ್ಪ ಆರ್.
ಅಧ್ಯಕ್ಷರು



ಡಾ. ದೇವರಾಜ್ ಟಿ.ಎಂ.
ಉಪಾಧ್ಯಕ್ಷರು



ಮಂಜುನಾಥ್ ಪಿ.
ಪ್ರಧಾನ ವ್ಯವಸ್ಥಾಪಕರು

ತಿಳಿಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಮಂಜುನಾಥ ಪಿ. ಮಾತನಾಡಿ, ಬ್ಯಾಂಕಿನ ಷೇರು ಬಂಡವಾಳ 96.06 ಕೋಟಿ ರೂ., ಅಪಧ್ವನ ನಿಧಿ ಮತ್ತು ಇತರೆ ನಿಧಿಗಳು 555.37 ಕೋಟಿ ರೂ. ಠೇವಣಿ ಸಂಗ್ರಹಣೆ 2,324.44 ಕೋಟಿ ರೂ., ಒಟ್ಟು ದುಡಿಯುವ ಬಂಡವಾಳ 2,975.87 ಕೋಟಿ ರೂ., ಬ್ಯಾಂಕ್ ನೀಡಿರುವ ಸಾಲ ಮತ್ತು ಮುಂಗಡಗಳು 1,525.44 ಕೋಟಿ ರೂ. ಸರ್ಕಾರಿ ಸಾಲ ಪತ್ರ ಮತ್ತು ಇತರೆ ಗುಂತಾಯಗಳಲ್ಲಿ ತೊಡಗಿಸಿರುವ ಮೊತ್ತ 1,308.82 ಕೋಟಿ ರೂ. ಸೇರಿದಂತೆ ಬ್ಯಾಂಕಿನ ಒಟ್ಟು ವ್ಯವಹಾರ 3,849.88 ಕೋಟಿ ರೂ. ಗೂ ಮೀರಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಬ್ಯಾಂಕಿನ ಉಪಾಧ್ಯಕ್ಷರಾದ ಡಾ. ದೇವರಾಜ್ ಟಿ.ಎಂ. ಉಪಸ್ಥಿತರಿದ್ದರು.

ದಿ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ : 2025-26ನೇ ಸಾಲಿನಲ್ಲಿ ರೂ. 8.74 ಕೋಟಿ ಲಾಭ ಗಳಿಸಿದೆ : ಶ್ರೀ ಎನ್.ಎ. ಮುರುಗೇಶ್

ದಾವಣಗೆರೆ : ಜಿಲ್ಲೆಯ ಪ್ರತಿಷ್ಠಿತ ಸಹಕಾರ ಬ್ಯಾಂಕುಗಳಲ್ಲಿ ಒಂದಾದ ದಿ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ 2025-2026ನೇ ಸಾಲಿನಲ್ಲಿ ಗಳಿಸಿರುವ 8.74 ಕೋಟಿ ಲಾಭದಲ್ಲಿ ಆದಾಯ ತೆರಿಗೆ 2.18 ಕೋಟಿ ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ 6.49 ಕೋಟಿ ನಿವ್ವಳ ಲಾಭ ಗಳಿಸಿದೆ.

ಈ ಸಂಬಂಧ ಬ್ಯಾಂಕಿನ ಪ್ರಧಾನ ಕಛೇರಿ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎನ್.ಎ. ಮುರುಗೇಶ್‌ರವರು, ತಮ್ಮ ಬ್ಯಾಂಕು ಕಳೆದ ಸಾಲಿಗೆ ಹೋಲಿಸಿದಲ್ಲಿ ಗಣನೀಯವಾಗಿ ಅಭಿವೃದ್ಧಿ ಪಥದಲ್ಲಿ ಮುಂದುವರೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬ್ಯಾಂಕಿನ ಷೇರು ಬಂಡವಾಳ 8.98 ಕೋಟಿ, ಕಾಯ್ದಿಟ್ಟ ಮತ್ತು ಇತರೆ ನಿಧಿಗಳು 68.11 ಕೋಟಿ, ಒಟ್ಟು ಠೇವಣಿ 467.83 ಕೋಟಿ ಸಂಗ್ರಹಿಸಿದ್ದು, ಸಾಲ ಮತ್ತು ಮುಂಗಡಗಳು 367.07 ಕೋಟಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಬ್ಯಾಂಕಿನ ಸದಸ್ಯರು ಮತ್ತು ಗ್ರಾಹಕರುಗಳಿಗೆ ಹೆಚ್ಚಿನ ಸೇವೆ ಒದಗಿಸುವ ದೃಷ್ಟಿಯಿಂದ ಮೊಬೈಲ್ ಬ್ಯಾಂಕಿಂಗ್, ಯು.ಪಿ.ಐ. ಸೇವೆಗಳನ್ನು ಅಳವಡಿಸಿ ಕೊಳ್ಳಲಾಗಿದೆ.

- 2025-2026ನೇ ಸಾಲಿನಲ್ಲಿ ಯು.ಪಿ.ಐ.ನ ಒಟ್ಟು ವಹಿವಾಟು 17 ಲಕ್ಷ ಆಗಿದ್ದು, ಈ ವಹಿವಾಟಿನ ಮೊತ್ತ ರೂ. 297 ಕೋಟಿ ಆಗಿದೆ.
- ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಎ.ಟಿ.ಎಂ.ನಲ್ಲಿ ಹಣ ತುಂಬುವ ಮತ್ತು ಪಡೆಯುವ (CDM) ಯಂತ್ರಗಳನ್ನು ಅಳವಡಿಸಲಾಗಿದೆ.
- ಬ್ಯಾಂಕಿನ ಸದಸ್ಯರುಗಳಿಗೆ ಆರಾಧ್ಯ ಆಯುಷ್ಯಾನ್ ನಿಧಿಯಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟು 104 ಸದಸ್ಯರಿಂದ ರೂ.10,57,000 ಆಸ್ವತ್ತೆ ಚಿಕಿತ್ಸಾ ವೆಚ್ಚ ಭರಿಸಲಾಗಿದೆ.
- ಮೃತ ಪಟ್ಟ ಸದಸ್ಯರ ವಾರಸುದಾರರಿಗೆ ಮರಣೋತ್ತರ ನಿಧಿಯಿಂದ ಒಟ್ಟು 98 ವಾರಸುದಾರರಿಗೆ ಒಟ್ಟು ರೂ.11,60,000 ಪಾವತಿಸಲಾಗಿದೆ.
- ಬ್ಯಾಂಕಿನ ಸಿಬ್ಬಂದಿ ವರ್ಗ ಮತ್ತು ಅವರ ಕುಟುಂಬ ವರ್ಗದವರು ಮತ್ತು ಪಿಗ್ಮಿ ಸಂಗ್ರಹಕಾರರು ಮತ್ತು ಅವರ ಕುಟುಂಬದವರಿಗೆ ಗ್ರೂಪ್ ಹೆಲ್ತ್ ಇನ್ಸೂರೆನ್ಸ್ ಮಾಡಿಸಿದ್ದು, ಕಳೆದ ಸಾಲಿನಲ್ಲಿ ಒಟ್ಟು ರೂ.15.00 ಲಕ್ಷದಷ್ಟು ಕ್ಲೈಮ್ ಬಂದಿರುತ್ತದೆ.



- ಬ್ಯಾಂಕಿನ ಸಿಬ್ಬಂದಿ ವರ್ಗದವರಿಗೆ ರೂ.50.00 ಲಕ್ಷ ಟರ್ಮ್ ಇನ್ಸೂರೆನ್ಸ್ ಮಾಡಿಸಿದ್ದು, ಸಿಬ್ಬಂದಿಗಳು ಸೇವೆಯಲ್ಲಿದ್ದಾಗ ಆಕಾಲಿಕ ಮರಣ ಹೊಂದಿದಲ್ಲಿ ಅವರ ಅವಲಂಬಿತರಿಗೆ ರೂ.50.00 ಲಕ್ಷ ಟರ್ಮ್ ಇನ್ಸೂರೆನ್ಸ್ ಬರುವಂತೆ ಮಾಡಿಸಲಾಗಿದೆ.

- ಬ್ಯಾಂಕಿನ ಎಲ್ಲಾ ಶಾಖೆಗಳನ್ನು ಇತ್ತೀಚಿನ ಆಧುನಿಕತೆಗೆ ತಕ್ಕಂತೆ ನವೀಕರಿಸಲಾಗಿದೆ.

ಬ್ಯಾಂಕಿನ ಈ ಸಾಧನೆಗೆ ಗ್ರಾಹಕರ / ಸದಸ್ಯರ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರ ಸಲಹೆ, ಸಹಕಾರ ಹಾಗೂ ಸಿಬ್ಬಂದಿ ವರ್ಗದವರ ಹೆಚ್ಚಿನ ಪರಿಶ್ರಮದಿಂದ ಸಾಧ್ಯವಾಗಿದೆ ಎಂದು ಮುರುಗೇಶ್‌ರವರು ತಿಳಿಸಿದರು.

ಸಾಲ ಪಡೆದು ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡುತ್ತಿರುವ ಉತ್ತಮ ಸಾಲಗಾರರಿಗೂ ಹಾಗೂ ಬ್ಯಾಂಕಿನ ಮೇಲೆ ಮತ್ತು ಆಡಳಿತ ಮಂಡಳಿಯ ಮೇಲೆ ವಿಶ್ವಾಸವಿಟ್ಟು ಠೇವಣಿ ಮಾಡಿದಂತಹ ಠೇವಣಿದಾರರಿಗೂ, ಕಾಲಕಾಲಕ್ಕೆ ಸಲಹೆ, ಮಾರ್ಗದರ್ಶನ ನೀಡುತ್ತಾ ಬರುತ್ತಿರುವ ಸಹಕಾರ ಇಲಾಖೆಯ ಎಲ್ಲಾ ವರ್ಗದ ಅಧಿಕಾರಿಗಳಿಗೂ, ಭಾರತೀಯ ರಿಜರ್ವ್ ಬ್ಯಾಂಕಿನ ಅಧಿಕಾರಿಗಳಿಗೆ ಹಾಗೂ ಬ್ಯಾಂಕಿನ ಲೆಕ್ಕ ಪರಿಶೋಧಕರುಗಳಿಗೆ ಮತ್ತು ಕಾಮಧೇನು ಠೇವಣಿ ಸಂಗ್ರಹಕಾರರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.

ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಬಸಾಪುರ ನಾಗೇಂದ್ರಚಾರ್, ನಿರ್ದೇಶಕರುಗಳಾದ ಶ್ರೀ ಕೆ.ಎಂ.ಜ್ಯೋತಿ ಪ್ರಕಾಶ್, ಶ್ರೀ ಬಿ. ಚಿದಾನಂದಪ್ಪ, ಶ್ರೀ ಪಿ.ಹೆಚ್. ವೆಂಕಪ್ಪ, ಶ್ರೀ ಎ. ಕೊಟ್ಟೇಶ್, ಶ್ರೀಮತಿ ಉಮಾ ವಾಗೀಶ್, ಶ್ರೀಮತಿ ಅನಿತಾ ಕೋಗುಂಡಿ ಪ್ರಕಾಶ್, ಶ್ರೀಮತಿ ಅನುಪಾ ಡಾ. ವೀರೇಂದ್ರಸ್ವಾಮಿ, ಶ್ರೀ ವಿಶಾಲ್ ಕುಮಾರ್ ರಮಣ್‌ಲಾಲ್, ವೃತ್ತಿಪರ ನಿರ್ದೇಶಕರಾದ ಶ್ರೀ ಆರ್. ಕಿರಣ್, ಶ್ರೀ ಆರ್.ವಿ. ಶಿರಸಾಲಿಮತ್, ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ.ಎಂ.ಬಸವರಾಜ್, ಸದಸ್ಯರಾದ ಶ್ರೀಮತಿ ಜಿ.ಸಿ. ವಸುಂಧರ, ಶ್ರೀಮತಿ ಶೈಲಾ ಹಾಲಸ್ವಾಮಿ ಕಂಬಳಿ, ಮಾಜಿ ನಿರ್ದೇಶಕರುಗಳಾದ ಶ್ರೀ ರಮಣ್‌ಲಾಲ್ .ಪಿ. ಸಂಘವಿ, ಶ್ರೀ ಎಸ್.ಕೆ. ವೀರಣ್ಣ, ಶ್ರೀ ಕಿರುವಾಡಿ ಸೋಮಶೇಖರ್, ಶ್ರೀ ಎ.ಹೆಚ್. ಕುಬೇರಪ್ಪ, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಶ್ರೀ ಶಂಕರ್ ಖಟಾವಾಕರ್, ಶ್ರೀ ಎಸ್.ಕೆ. ಪ್ರಭುಪ್ರಸಾದ್, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ಮತ್ತು ಉಪ ಪ್ರಧಾನ ವ್ಯವಸ್ಥಾಪಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಪಿಗ್ಮಿ ಸಂಗ್ರಹಕಾರರು ಉಪಸ್ಥಿತರಿದ್ದರು.



ನಿರ್ದೇಶಕರ ಕರ್ತವ್ಯ ಮತ್ತು ಜವಾಬ್ದಾರಿಗಳು ಸಭೆಗಳ ಮಹತ್ವ, ಮುಖ್ಯಕಾರ್ಯನಿರ್ವಾಹಕರ ಕರ್ತವ್ಯಗಳು ಮತ್ತು ಅಧಿಕಾರಗಳು

► ಲಿಯಾಖತ್ ಅಲಿ, ನಿವೃತ್ತ ಸಹಾಯಕ ನಿಬಂಧಕರು, ಸಹಕಾರ ಇಲಾಖೆ.

13
ಸಂಚಿಕೆಯುಂಟು : 3

- 14) ಕಾಯ್ದೆಯ ಕಲಂ 63ರ ಲೆಕ್ಕಪರಿಶೋಧನಾ ವರದಿಗಳನ್ನು, ಕಲಂ 64ರ ವಿಚಾರಣಾ ವರದಿಗಳನ್ನು ಮತ್ತು ಕಲಂ 65ರ ಪರಿವೀಕ್ಷಣಾ ವರದಿಗಳನ್ನು (ಇದ್ದಲ್ಲಿ) ಅವುಗಳಲ್ಲಿ ಉಕ್ತವಾದ ಲೋಪದೋಷಗಳನ್ನು ಸರಿಪಡಿಸಲು ಅಥವಾ ಅಕ್ರಮಗಳನ್ನು ಸರಿಪಡಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಸಹಿತ ಮಂಡಲಿಯ ಮುಂದೆ ಮಂಡಿಸತಕ್ಕದ್ದು ಹಾಗೂ ವಾರ್ಷಿಕ ಸಾಮಾನ್ಯ ಸಭೆಗೆ ಮಂಡಿಸುವುದು;
- 15) ಲೆಕ್ಕಪರಿಶೋಧನಾ ವಿಚಾರಣಾ ಅಥವಾ ಪರಿವೀಕ್ಷಣಾ ವರದಿಗಳಲ್ಲಿ ತಿಳಿಸಲಾದ ಲೋಪದೋಷಗಳನ್ನು ಸರಿಪಡಿಸಲು ಅಥವಾ ಅಕ್ರಮಗಳನ್ನು ಸರಿಪಡಿಸಲು ತೆಗೆದುಕೊಂಡ ಕ್ರಮಗಳನ್ನು ಅನುಪಾಲನಾ ವರದಿಗೆ ಮಂಡಲಿಯ ಅನುಮೋದನೆ ಪಡೆದು ಅನುಪಾಲನಾ ವರದಿ ಕಳುಹಿಸತಕ್ಕದ್ದು. ಸದರಿ ಲೋಪದೋಷಗಳು ಸರಿಪಡಿಸಲ್ಪಡುವವರೆಗೆ ಮತ್ತು ಅಂತಹ ಅಕ್ರಮಗಳ ಸರಿಪಡಿಸಲ್ಪಡುವವರೆಗೆ, ಅಂಥ ಅನುಪಾಲನಾ ವರದಿಗಳನ್ನು ನಿಯತಕಾಲಿಕವಾಗಿ ನಿಬಂಧಕರಿಗೆ ಅಥವಾ ಲೆಕ್ಕಪರಿಶೋಧನೆ ನಿರ್ದೇಶಕನಿಗೆ ಸಲ್ಲಿಸುವುದನ್ನು ಮುಂದುವರಿಸತಕ್ಕದ್ದು;
- 16) ಬ್ಯಾಂಕಿನ ಪರವಾಗಿ ದಾವೆ ಹಾಕುವುದು, ಬ್ಯಾಂಕಿನ ವಿರುದ್ಧ ಹಾಕಲ್ಪಡುವ ದಾವೆಗಳಲ್ಲಿ ಸಂಘವನ್ನು ಪ್ರತಿನಿಧಿಸುವುದು ಹಾಗೂ ಬ್ಯಾಂಕಿನ ಎಲ್ಲಾ ಕಾನೂನು ವ್ಯವಹಾರಗಳಲ್ಲಿ ಪ್ರತಿನಿಧಿಸುವುದು;
- 17) ಸಾಲ ಭದ್ರತೆಗಾಗಿ ಇರುವ ಚರ ಮತ್ತು ಸ್ಥಿರ ಆಸ್ತಿಗಳ ಮೌಲ್ಯ ಮಾಪನವನ್ನು ಕಾಲಕಾಲಕ್ಕೆ ನಿರ್ಧರಿಸಲು ವ್ಯವಸ್ಥೆ ಮಾಡುವುದು;
- 18) ವೇತನ ಸಿಬ್ಬಂದಿ ವರ್ಗದವರಿಗೆ ಕೆಲಸ ಹಂಚಿಕೆ ಮಾಡಿ ಮಾರ್ಗದರ್ಶನ ನೀಡುವುದು, ಅವರ ಮೇಲ್ವಿಚಾರಣೆ ನಡೆಸಿ ಅವರನ್ನು ನಿಯಂತ್ರಣದಲ್ಲಿಟ್ಟು ಕೊಳ್ಳುವುದು, ಕರ್ತವ್ಯ ನಿರ್ವಹಿಸುವ ಪ್ರಕರಣಗಳಲ್ಲಿ ಅಗತ್ಯ ಶಿಸ್ತಿನ ಕ್ರಮ ಜರುಗಿಸುವುದು. ತೆಗೆದುಕೊಂಡ ಶಿಸ್ತಿನ ಕ್ರಮಗಳ ಬಗ್ಗೆ ಮಂಡಲಿಗೆ ತಿಳಿಸುವುದು;
- 19) ಸಿಬ್ಬಂದಿ ವರ್ಗದವರಿಗೆ ಎಲ್ಲಾ ವಿಧದ ರಜೆಗಳನ್ನು ಮಂಜೂರು ಮಾಡುವುದು ಹಾಗೂ ಅವರ ಪ್ರವಾಸ ಭತ್ಯೆ ಬಿಲ್ಲುಗಳ, ವೈದ್ಯಕೀಯ ಭತ್ಯೆ ಬಿಲ್ಲುಗಳ ಮತ್ತು ಇತರೆ ಬಿಲ್ಲುಗಳ ಪಾವತಿಗೆ ಮಂಜೂರಾತಿ ನೀಡುವುದು.
- 20) ಅವಶ್ಯವಿದ್ದಲ್ಲಿ ಅಧ್ಯಕ್ಷರ ಒಪ್ಪಿಗೆಯನ್ನು ಪಡೆದು ಸಿಬ್ಬಂದಿಯವರ ವರ್ಗಾವಣೆಗೆ ಆದೇಶಗಳನ್ನು ಹೊರಡಿಸುವುದು.
- 21) ಸಿಬ್ಬಂದಿ ಕಾರ್ಯನಿರ್ವಹಣೆಯ ಅನುಕ್ರಮ ಬದಲಾವಣೆ ಮತ್ತು ಸಿಬ್ಬಂದಿ ತರಬೇತಿಗೆ ವ್ಯವಸ್ಥೆ ಮಾಡುವುದು.
- 22) ಬ್ಯಾಂಕಿನ ದಿನನಿತ್ಯದ ಆಡಳಿತದಲ್ಲಿ ಜಾಗರೂಕರಾಗಿರುವುದರ ಜೊತೆಗೆ ಬ್ಯಾಂಕಿನ ಹಿತದೃಷ್ಟಿಯಿಂದ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಶ್ರಮಿಸುವುದು.
- 23) ಬ್ಯಾಂಕಿನಲ್ಲಿ ವ್ಯವಹಾರದ ನಂತರ ಉಳಿಯುವ ನಗದು ಹಣವನ್ನು ಮುಖ್ಯ ಕಾರ್ಯನಿರ್ವಾಹಕರು ಆಡಳಿತ ಮಂಡಲಿ ನಿರ್ಧರಿಸಿದಂತೆ ಇಟ್ಟುಕೊಳ್ಳತಕ್ಕದ್ದು;
- 24) ಬ್ಯಾಂಕಿನ ಕಛೇರಿ ಮತ್ತು ಶಾಖೆಗಳಿಗೆ ಭೇಟಿ ನೀಡಿ ಪರಿವೀಕ್ಷಿಸಿ ಮಂಡಲಿಗೆ ವರದಿ ನೀಡುವುದು;
- 25) ನಗದು ಶಿಲ್ಕು, ಭದ್ರತೆಗಳನ್ನು ಮತ್ತು ಬೆಲೆ ಬಾಳುವ ವಸ್ತುಗಳನ್ನು ತಿಂಗಳಿಗೆ ಒಮ್ಮೆಯಾದರೂ ಪರಿವೀಕ್ಷಿಸಿ ತಾಳೆ ನೋಡುವುದು ಅಥವಾ ತಾಳೆ ನೋಡಲು ವ್ಯವಸ್ಥಿಸುವುದು.
- 26) ಸಾಲಗಳ ಮತ್ತು ಮುಂಗಡಗಳ ಮಂಜೂರಾತಿಗಾಗಿ ಬರುವ ಅರ್ಜಿಗಳನ್ನು ಸ್ವೀಕರಿಸುವುದು ಮತ್ತು ಅವುಗಳನ್ನು ಪರಿಶೀಲಿಸಿದ ನಂತರ ತನ್ನ ಸ್ಪಷ್ಟ ಅಭಿಪ್ರಾಯದೊಡನೆ ವಿವರವಾದ ಶಿಫಾರಸ್ಸಿನೊಂದಿಗೆ ವರದಿ ಸಹಿತ ಮಂಡಲಿಯ ಅಥವಾ ಉಪಸಮಿತಿಯ ತೀರ್ಮಾನಕ್ಕೆ ಮಂಡಿಸುವುದು;
- 27) ಸದಸ್ಯತ್ವಕ್ಕಾಗಿ, ಹೆಚ್ಚುವರಿ ಷೇರುಗಳಿಗಾಗಿ ಮತ್ತು ಷೇರು ವರ್ಗಾವಣೆಗಾಗಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಿ ತನ್ನ ವರದಿ ಹಾಗೂ ಶಿಫಾರಸ್ಸಿನೊಂದಿಗೆ ಮಂಡಲಿಯ ಸಭೆಯಲ್ಲಿ ಮಂಡಿಸುವುದು;
- 28) ಸಹಸದಸ್ಯರು ಮತ್ತು ನಾಮಮಾತ್ರ ಸದಸ್ಯತ್ವಕ್ಕಾಗಿ ಸಲ್ಲಿಸಲಾದ/ಸ್ವೀಕೃತವಾದ ಅರ್ಜಿಗಳನ್ನು ಪುರಸ್ಕರಿಸಿ ಅರ್ಹ ಅರ್ಜಿದಾರರಿಗೆ ಸಹಸದಸ್ಯರು ಮತ್ತು ನಾಮಮಾತ್ರ ಸದಸ್ಯತ್ವ ನೀಡಿದ ನಂತರ ಅವುಗಳನ್ನು ಮಂಡಲಿಯ ಘಟನೋತ್ತರ ಅನುಮೋದನೆಗೆ ಮಂಡಿಸುವುದು;
- 29) ಬ್ಯಾಂಕಿನ ಪ್ರತಿಯೊಬ್ಬ ಸದಸ್ಯನು ತನಗೆ ಸಂಬಂಧ ಪಟ್ಟಂತೆ ತನ್ನ ದೈನಂದಿನ ವ್ಯವಹಾರದಲ್ಲಿ ಸಂಘ ನಿರ್ವಹಿಸುವ ಪುಸ್ತಕಗಳನ್ನು, ಲೆಕ್ಕಗಳನ್ನು ಮತ್ತು ಮಾಹಿತಿಯನ್ನು ನೋಡಲು ಹಾಗೂ ತತ್ಸಂಬಂಧದ ಮಾಹಿತಿ ಹಾಗೂ ಲೆಕ್ಕಗಳನ್ನು ಪಡೆಯಲು ಅವಕಾಶ ಕಲ್ಪಿಸತಕ್ಕದ್ದು.
- 30) ಬ್ಯಾಂಕಿನ ಸದಸ್ಯರಿಗೆ ರಹಸ್ಯವಲ್ಲದ ಯುಕ್ತವಾದ ಮಾಹಿತಿಯನ್ನು ಒದಗಿಸುವುದು.
- 31) ಅಧ್ಯಕ್ಷರ ಜೊತೆ ಷೇರು ಪ್ರಮಾಣ ಪತ್ರಗಳಿಗೆ ರುಜು ಮಾಡುವುದು.
- 32) ಬ್ಯಾಂಕುಗಳಲ್ಲಿರುವ ಬ್ಯಾಂಕಿನ ಖಾತೆಗಳನ್ನು ನಿರ್ವಹಿಸುವುದು;
- 33) ನಿಧಿಗಳನ್ನು ತೊಡಗಿಸುವ ನೀತಿಯಲ್ಲಿ ನಿಗದಿಪಡಿಸಿದಂತೆ ಪ್ರಕಾರ್ಯಗಳನ್ನು ನಿರ್ವಹಿಸಲು ಜವಾಬ್ದಾರನಾಗಿರತಕ್ಕದ್ದು;
- 34) ಸದಸ್ಯರಿಗೆ ಅಥವಾ ಪ್ರತಿನಿಧಿಗಳಿಗೆ ಗುರುತಿನ ಕಾರ್ಡುಗಳನ್ನು ನೀಡುವುದು.
- 35) ಮಂಡಲಿಯ ಪದಾವಧಿ ಮುಕ್ತಾಯವಾಗುವ ದಿನಾಂಕದ ಪೂರ್ವದ ಆರು ತಿಂಗಳ ಮೊದಲು ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ತಿಳಿಸುವುದು, ಅಲ್ಲದೇ ಯಾವುದೇ ಕಾರಣದಿಂದ ನಿರ್ದೇಶಕರ ಅಥವಾ ಪದಾಧಿಕಾರಿಯ ಪದದಲ್ಲಿ ಆಕಸ್ಮಿಕ ಖಾಲಿ ಸ್ಥಾನ ಉಂಟಾದಲ್ಲಿ ಅದನ್ನು ತಕ್ಷಣ ಚುನಾವಣಾ ಪ್ರಾಧಿಕಾರಕ್ಕೆ ತಿಳಿಸುವುದು, ಕರಡು ಅರ್ಹ ಮತದಾರರ ಪಟ್ಟಿಯ ತಯಾರಿಕೆಯೂ ಸೇರಿದಂತೆ ಚುನಾವಣಾ ಪ್ರಾಧಿಕಾರಕ್ಕೆ ಚುನಾವಣೆ ನಡೆಸಲು ಅಗತ್ಯವಾದ ಎಲ್ಲಾ ನೆರವು, ಸಹಾಯ ಮತ್ತು ಸಹಕಾರವನ್ನು ನೀಡುವುದು. ಅಗತ್ಯವಾದ ಪುಸ್ತಕಗಳನ್ನು ಮತ್ತು ದಾಖಲೆಗಳನ್ನು ಚುನಾವಣೆ ಪ್ರಾಧಿಕಾರದ ಸೂಚನೆ ಅನುಸಾರ ಪ್ರಾಧಿಕಾರಕ್ಕೆ ಅಥವಾ ಪ್ರಾಧಿಕಾರವು ಪ್ರಾಧೀಕೃತಗೊಳಿಸುವ ಅಧಿಕಾರಿಗೆ ಒದಗಿಸುವುದು.
- 36) ಬ್ಯಾಂಕಿನ ನೀತಿಗಳ, ಉದ್ದೇಶಗಳ ಮತ್ತು ಯೋಜನೆಯ ರಚನೆಯಲ್ಲಿ ಮಂಡಲಿಗೆ ಅಗತ್ಯ ನೆರವು ನೀಡುವುದು.
- 37) ಬ್ಯಾಂಕಿನ ಉಪವಿಧಿಗಳ ವ್ಯವಹಾರ ನಿಯಮಗಳ ಮತ್ತು ಮಂಡಲಿಯ ನಿರ್ದೇಶನದ ಪ್ರಕಾರ ಇವರಿಗೆ ಪ್ರದತ್ತವಾಗಿರುವ/ವಹಿಸಲ್ಪಡುವ ವಿವಿಧ ಕರ್ತವ್ಯಗಳನ್ನು ನಿರ್ವಹಿಸುವುದು ಮತ್ತು ಅಧಿಕಾರಗಳನ್ನು ಚಲಾಯಿಸುವುದು.
- 38) ಸಹಕಾರ ಕಾಯ್ದೆ ಕಲಂ 27-ಬಿ ರೀತ್ಯಾ ನಿಬಂಧಕರಿಗೆ ವಿದ್ಯುಕ್ತ ವರದಿ ಹಾಗೂ ಮಾಹಿತಿಗಳನ್ನು ಸಲ್ಲಿಸುವುದು.



ನಿಮ್ಮ ಪ್ರಶ್ನೆ ನಮ್ಮ ಉತ್ತರ



» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.

01. ರಿಜರ್ವ್ ಬ್ಯಾಂಕಿನ ನಿರ್ದೇಶನದ ಪ್ರಕಾರ ಚಿನ್ನದ ಮೇಲಿನ ಬುಲೆಟ್ ಮರುಪಾವತಿ ಬಳಕೆ ಸಾಲದ ಅವಧಿಯನ್ನು 12 ತಿಂಗಳಿಗೆ ಸೀಮಿತಗೊಳಿಸಿದೆ. ಹೀಗಿರುವಾಗ ಪಟ್ಟಣ ಸಹಕಾರ ಬ್ಯಾಂಕುಗಳು ವ್ಯವಹಾರ ಅಥವಾ ಆದಾಯ ಗಳಿಸುವ ಉದ್ದೇಶಕ್ಕಾಗಿ ಬುಲೆಟ್ ಮರುಪಾವತಿ ಸಾಲಗಳನ್ನು ನೀಡಬಹುದೇ? ಹೌದಾದರೆ, ಬುಲೆಟ್ ಮರುಪಾವತಿಯ ವ್ಯವಹಾರಕ್ಕಾಗಿ ನೀಡುವ ಚಿನ್ನದ ಸಾಲದ ಅವಧಿ 12 ತಿಂಗಳಿಗಿಂತ ಅಧಿಕವಿರಬಹುದೇ?

- ಎಂ.ಸಿ.ಸಿ. ಬ್ಯಾಂಕ್ ಲಿ., ಮಂಗಳೂರು.

ಉತ್ತರ: “ಬುಲೆಟ್ ಮರುಪಾವತಿ ಸಾಲಗಳು” ಎಂದರೆ ಸಾಲದ ಮುಕ್ತಾಯದ ಸಮಯದಲ್ಲಿ ಅಸಲು ಮತ್ತು ಬಡ್ಡಿ ಎರಡನ್ನು ಪಾವತಿಸಬೇಕಾದ ಸಾಲಗಳು ಎಂದು ರಿಜರ್ವ್ ಬ್ಯಾಂಕು ತನ್ನ ನಿರ್ದೇಶನದಲ್ಲಿ ವ್ಯಾಖ್ಯಾನ ಮಾಡಿದೆ. ಈ ವ್ಯಾಖ್ಯಾನದಲ್ಲಿ ಬುಲೆಟ್ ಮರುಪಾವತಿ ಸಾಲದ ಅವಧಿಯನ್ನು 12 ತಿಂಗಳಿಗೆ ಸೀಮಿತಗೊಳಿಸಿಲ್ಲ. ಆದ್ದರಿಂದ, ಬುಲೆಟ್ ಮರುಪಾವತಿ ಸಾಲದ ಅವಧಿ 12 ತಿಂಗಳಿಗಿಂತ ಕಡಿಮೆ ಅಥವಾ 12 ತಿಂಗಳಿಗಿಂತ ಅಧಿಕವಿರಬಹುದು. ಈ ಹಿಂದೆ ಪಟ್ಟಣ ಸಹಕಾರ ಬ್ಯಾಂಕುಗಳು ನೀಡಬಹುದಾದ ಎಲ್ಲಾ ಚಿನ್ನದ ಸಾಲಗಳ ಅವಧಿ

12 ತಿಂಗಳಿಗೆ ಸೀಮಿತವಾಗಿತ್ತು. ಆದ್ದರಿಂದ, ಬುಲೆಟ್ ಮರುಪಾವತಿಯ ಚಿನ್ನದ ಸಾಲದ ಅವಧಿ ಗರಿಷ್ಠ 12 ತಿಂಗಳು ಎಂದು ವಾಡಿಕೆಯಲ್ಲಿತ್ತು.

ಬಳಕೆ ಸಾಲ (Consumption Loan)ಗಳು ನೈಜ ಆದಾಯ ಮೂಲವನ್ನು ಹೊಂದಿರುವುದಿಲ್ಲ. ಅಂತಹ ಸಾಲಗಾರರು ದೀರ್ಘಾವಧಿಯ ಸಾಲದ ಸುಳಿಗೆ ಸಿಲುಕಬಾರದು ಎಂಬ ಕಾರಣಕ್ಕೆ ರಿಜರ್ವ್ ಬ್ಯಾಂಕು ಅಂತಹ ಬುಲೆಟ್ ಮರುಪಾವತಿ ಸಾಲಗಳ ಅವಧಿಯನ್ನು 12 ತಿಂಗಳಿಗೆ ಸೀಮಿತಗೊಳಿಸಿದೆ. ವ್ಯವಹಾರಕ್ಕಾಗಿ ಬುಲೆಟ್ ಮರುಪಾವತಿ ಸಾಲಗಳನ್ನು ನೀಡಬಾರದು ಎಂದು ರಿಜರ್ವ್ ಬ್ಯಾಂಕಿನ ನಿರ್ದೇಶನದಲ್ಲಿ ಹೇಳಿಲ್ಲ. ಅದರಂತೆ ಚಿನ್ನದ ಸಾಲಗಳ ಅವಧಿಯನ್ನು ನಿರ್ಧರಿಸುವ ಸ್ವಾತಂತ್ರ್ಯ ಬ್ಯಾಂಕುಗಳಿಗೆ ನೀಡಿರುವುದರಿಂದ ಬಳಕೆ ಸಾಲವನ್ನು ಹೊರತುಪಡಿಸಿ ಉಳಿದ (ಆದಾಯ ಗಳಿಸುವ) ಉದ್ದೇಶಗಳಿಗಾಗಿ ನೀಡಲಾಗುವ ಬುಲೆಟ್ ಮರುಪಾವತಿಯ ಚಿನ್ನದ ಸಾಲದ ಅವಧಿಯನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಕೂಡಾ ಬ್ಯಾಂಕುಗಳಿಗೆ ನೀಡಲಾಗಿದೆ.

ವ್ಯವಹಾರದ ಸಾಲಗಳಲ್ಲಿ ನಗದು ಹರಿವು (Cash flow) ಇರುವುದರಿಂದ ತೀರಾ ಅವಶ್ಯಕತೆ ಇದ್ದಲ್ಲಿ ಮಾತ್ರ ದೀರ್ಘಾವಧಿಯ ಬುಲೆಟ್ ಮರುಪಾವತಿ ಚಿನ್ನದ ಸಾಲಗಳನ್ನು ನೀಡುವುದು ಉಚಿತ. ರಿಜರ್ವ್ ಬ್ಯಾಂಕಿನ ನಿರ್ದೇಶನದ ಪ್ರಕಾರ ಬ್ಯಾಲೆನ್ಸ್ ಶೀಟ್‌ನಲ್ಲಿ ಚಿನ್ನದ ಸಾಲದ ಬಗ್ಗೆ ವರದಿ ಮಾಡುವಾಗ ಕೇವಲ ಬಳಕೆ ಸಾಲಗಳಲ್ಲಿರುವ ಬುಲೆಟ್ ಮರುಪಾವತಿಯ ಸಾಲಗಳ ಬಗ್ಗೆ ಮಾಹಿತಿಯನ್ನು ಕೇಳಲಾಗಿದೆ. ಆದ್ದರಿಂದ, ರಿಜರ್ವ್ ಬ್ಯಾಂಕು ವ್ಯವಹಾರಕ್ಕಾಗಿ ಬುಲೆಟ್ ಮರುಪಾವತಿ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ನಿರೀಕ್ಷಿಸುತ್ತಿಲ್ಲ ಎಂದು ಅರ್ಥೈಸಬಹುದಾಗಿದೆ.

ಮರ್ಚಂಟ್ ಲಿಬರಲ್ ಕೋ-ಆಪ್ ಬ್ಯಾಂಕ್, ಗದಗ-ಬೆಟಗೇರಿ

2025-26 ನೇ ಸಾಲಿನಲ್ಲಿ ಆದಾಯ ತೆರಿಗೆ ಮುನ್ನ ಲಾಭ ರೂ. 3 ಕೋಟಿ 63 ಲಕ್ಷ

ಗದಗ ಜಿಲ್ಲೆಯ ಮರ್ಚಂಟ್ ಲಿಬರಲ್ ಕೋ-ಆಪ್ ಬ್ಯಾಂಕ್, ಗದಗ-ಬೆಟಗೇರಿ ಇದರ ದಿನಾಂಕ: 31.03.2026 ಅಂತ್ಯಕ್ಕೆ ಒಟ್ಟು 9476 ಸದಸ್ಯರನ್ನು ಹೊಂದಿದ್ದು, ರೂ. 3 ಕೋಟಿ 07 ಲಕ್ಷ ಶೇರು ಬಂಡವಾಳವನ್ನು ಹೊಂದಿರುತ್ತದೆ. ಬ್ಯಾಂಕಿನ ಕಾಯ್ದಿಟ್ಟ ವ ಇತರ ನಿಧಿಗಳು ರೂ.30 ಕೋಟಿ 76 ಲಕ್ಷ ಆಗಿದೆ. ಅದೇ ರೀತಿಯಾಗಿ ಬ್ಯಾಂಕಿನ ವಾರ್ಷಿಕ ಅಂತ್ಯಕ್ಕೆ ಒಟ್ಟು 218 ಕೋಟಿ 25 ಲಕ್ಷ ಠೇವುಗಳನ್ನು ಹೊಂದಿದ್ದು, ಸದಸ್ಯರಿಗೆ ರೂ. 176 ಕೋಟಿ 26 ಲಕ್ಷ ಸಾಲವನ್ನು ನೀಡಿದೆ.

ಬ್ಯಾಂಕಿನ ದುಡಿಯುವ ಬಂಡವಾಳವು 263 ಕೋಟಿ 66 ಲಕ್ಷಕ್ಕೆ ತಲುಪಿದೆ. ಬ್ಯಾಂಕಿನ ಸರ್ವ ಗ್ರಾಹಕರ ಸಹಕಾರದೊಂದಿಗೆ ವಾರ್ಷಿಕ ಅಂತ್ಯಕ್ಕೆ ಆದಾಯ ತೆರಿಗೆ ಮುನ್ನ 3 ಕೋಟಿ 63 ಲಕ್ಷ ಲಾಭ ಗಳಿಸಿದೆ. ನಿವ್ವಳ ಲಾಭವು ರೂ.2 ಕೋಟಿ 31 ಲಕ್ಷ ಆಗಿದ್ದು, ನಿವ್ವಳ ಅನುತ್ಪಾದಕ ಆಸ್ತಿಯ (ಎನ್.ಪಿ.ಎ) ಪ್ರಮಾಣವು ಶೇ.0 ಇರುತ್ತದೆ. ಬ್ಯಾಂಕಿನ ಗ್ರಾಹಕರಿಗೆ ತ್ವರಿತ ಹಣ ವರ್ಗಾವಣೆ ಮಾಡಲು ಆಧುನಿಕ ಬ್ಯಾಂಕಿಂಗ್ ಸೇವೆಗಳಾದ ATM, IMPS, UPI, POS ಮತ್ತು Internet Banking ಈ ಎಲ್ಲ ಸೇವೆಗಳನ್ನು ಒದಗಿಸಲಾಗುತ್ತಿದೆ. ಹಾಗೂ ಬ್ಯಾಂಕು 2024-25 ನೇ ಸಾಲಿನ ಲಾಭಾಂಶವನ್ನು ಶೇ.12% ರಂತೆ ವಿತರಿಸಲಾಗಿದೆ. ಬ್ಯಾಂಕು ತನ್ನ ಗ್ರಾಹಕರಿಗೆ ಆಯ್ದ ಸಾಲಗಳ ಮೇಲೆ ಆಕರ್ಷಕ ಕಡಿಮೆ ಬಡ್ಡಿ ದರಗಳಿದ್ದು ಮತ್ತು ಠೇವುಗಳ ಮೇಲೆ ಆಕರ್ಷಕ ಬಡ್ಡಿದರ 100 ದಿನಗಳಿಗೆ 1 ಲಕ್ಷದಿಂದ 5 ಲಕ್ಷದ ಒಳಗೆ ಶೇ.8%, 5 ಲಕ್ಷದಿಂದ 10 ಲಕ್ಷದ ಒಳಗೆ ಶೇ 9%, 10 ಲಕ್ಷ ಹಾಗೂ ಮೇಲ್ಪಟ್ಟು ಶೇ10% (ಸೀಮಿತ ಅವಧಿಯವರೆಗೆ ಮಾತ್ರ) ಇರುತ್ತದೆ. ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮೋಹನ ಟಿ.ಕೋಟಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ತೋಂಟದಾಯ್ಕ ಜಾತ್ರಾ ಮಹೋತ್ಸವ ಹಾಗೂ ಗುಡ್ ಪ್ರೈಡ್ ಶುಭಾಶಯಗಳನ್ನು ತಿಳಿಸಿದರು. ಬ್ಯಾಂಕಿನ ಪ್ರಗತಿಗೆ ಕಾರಣೀಕರ್ತರಾದ ಸದಸ್ಯರು, ಗ್ರಾಹಕರು, ಸಿಬ್ಬಂದಿವರ್ಗ, ಪಿಗ್ಮಿ ಸಂಗ್ರಹಕಾರರು ಹಾಗೂ ಹಿತೈಷಿಗಳಿಗೆ ಕೃತಜ್ಞತೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಕುಬೇರಗೌಡ ಎಸ್. ಪರ್ವತಗೌಡರ, ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ ಸಿ.ರಾಮನಕೊಪ್ಪ, ಶರಣಬಸಪ್ಪ ಕೆ.ಕುರಡಗಿ, ತೋಟೋಸಾ ಆರ್.ಭಂಡಾರ್, ಸಂತೋಷ ಬಿ.ಅಬ್ಬಿಗೇರಿ, ಚಂದ್ರಕಾಂತ ಎಸ್.ಸಂಕಣ್ಣವರ, ಶಿವಾನಂದ ಎಚ್.ನಡವಲಗುಡ್ಡ, ಚನ್ನವೀರಪ್ಪ ಟಿ. ದುಂದೂರ, ಶ್ರೀಮತಿ ಶಿವಪ್ಪ ಕೆ.ಕುರಡಗಿ, ಶ್ರೀಮತಿ ಪಾರ್ವತಿದೇವಿ ಎಸ್.ಸಂಕಣ್ಣವರ ವೃತ್ತಿಪರ ನಿರ್ದೇಶಕರಾದ ಸಿ.ಎ ಬಸವರಾಜ ಎಂ ಬಳಗೇರಿ, ಬಸವರಾಜ ಎಮ್. ಬಂದಕ್ಕನವರ ವ್ಯವಸ್ಥಾಪಕ ನಿರ್ದೇಶಕರಾದ ರಾಜು ಎಲ್. ಕೋಟಿ, ಶಾಖಾ ವ್ಯವಸ್ಥಾಪಕರು ಸಿಬ್ಬಂದಿ ವರ್ಗ ಹಾಗೂ ಪಿಗ್ಮಿ ಸಂಗ್ರಹಕಾರರು ಉಪಸ್ಥಿತರಿದ್ದರು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸಂಚಾರಿ ಪೊಲೀಸರು ನಿರ್ದಾಕ್ಷಿಣ್ಯವಾಗಿ ದಂಡ ಪ್ರಯೋಗ ಮಾಡುತ್ತಿದ್ದರೂ ಸಹ ಸಂಚಾರ ನಿಯಮ ಉಲ್ಲಂಘನೆಗಳು ನಡೆಯುತ್ತಲೇ ಇವೆ. ಕಳೆದ 3 ವರ್ಷಗಳಲ್ಲಿ 4.51 ಕೋಟಿ ಪ್ರಕರಣಗಳು ದಾಖಲಾಗಿದ್ದು, ರೂ. 2,522 ಕೋಟಿ ದಂಡ ವಿಧಿಸಲಾಗಿದೆ.
- ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹಬ್ಬ ಕಡಲ್ ಪ್ರದೇಶದಲ್ಲಿರುವ ರಘುನಾಥ ಮಂದಿರದಲ್ಲಿ ಕಳೆದ ವಾರ ಜೀವ ಕಳೆ ಬಂದಿತ್ತು. ಶತಮಾನಗಳಷ್ಟು ಹಳೆಯದಾದ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮುಸ್ಲಿಂ ಸೇರಿ ರಾಮ ನವಮಿ ಪೂಜೆ ನೆರವೇರಿಸಿದ್ದಾರೆ.
- 74 ವರ್ಷದ ಮೊಹಮ್ಮದ್ ಅವರು ಕಳೆದ 48 ವರ್ಷಗಳಿಂದ ಮಂಗಳೂರಿನ ಪ್ರಸಿದ್ಧ ಮೊಳಲಿ ಶ್ರೀ ರಾಜರಾಜೇಶ್ವರಿ ದೇವರ ಜಾತ್ರೆಯ ಸಮಯದಲ್ಲಿ ರಥವನ್ನು ಸಾಂಪ್ರದಾಯಿಕ ಮರದಿಂದ ರಥವನ್ನು ಸಿದ್ಧಗೊಳಿಸಿ ಅದನ್ನು ಸುರಕ್ಷಿತವಾಗಿ ಸಾಗಿಸಲು ನೆರವಾಗುತ್ತಾರೆ. ಈ ಜಾತ್ರೆ ಒಂದು ತಿಂಗಳು ಪೂರ್ತಿ ನಡೆಯುತ್ತದೆ ಹಾಗೂ ಭಕ್ತಾದಿಗಳಿಗೆ ಕಲ್ಲಂಗಡಿ ಪ್ರಸಾದ ನೀಡುವುದು ಇಲ್ಲಿನ ವಿಶೇಷ.

- ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ಗಗನಯಾನಿಗಳನ್ನು ಹೊತ್ತ ಆರ್ಟಿಮಿಸ್-2ರ ನೌಕೆಯೂ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. 32 ಮಹಡಿ ಎತ್ತರದ ಈ ರಾಕೆಟ್ ನಭಕ್ಕೆ ಚಿಮ್ಮಿದ್ದು, ಅಮೆರಿಕದ ರೀಡ್ ವೈಸ್ಮನ್, ವಿಕ್ಟರ್ ಗ್ಲೋವೆರ್, ಕ್ರಿಸ್ಟಿನಾ ಕೋಚ್ ಹಾಗೂ ಕೆನಡಾದ ಜೆರೆಮಿ ಹ್ಯಾನ್ಸನ್ ತಂಡದಲ್ಲಿದ್ದಾರೆ.
- ಕಲಘಟಗಿಯಲ್ಲಿ ರಾಶಿ ರಾಶಿ ಅಲೆಕಲ್ಲು ಮಳೆಯಾಗಿ, ಊರಿನ ಒಂದು ಮಾವಿನ ಮರದಲ್ಲೂ ಟೊಂಗೆ ಹೋಗಲಿ ಎಲೆ ಕೂಡಾ ಇಲ್ಲ, ಹೂ ಚಿಗುರಿದ್ದ ಬೇವಿನ ಮರಗಳು ಬೋಳಾಗಿ ನಿಂತಿವೆ. ರಸ್ತೆಯ ಮೇಲೆ ಒಂದು ಒಂದೂವರೆ ಅಡಿ ದಪ್ಪ ಹಿಮದ ಹೊದಿಕೆಯಿಂದಾಗಿ ಓಡಾಟ ಕಷ್ಟವಾಗಿ ಜೆಸಿಬಿ ಯಂತ್ರಗಳು ಅಲೆಕಲ್ಲು ರಾಶಿ ಬದಿಗೆ ಸರಿಸಿದ ಮೇಲೆ ಸಂಚಾರಕ್ಕೆ ಅನುವಾಯಿತು.
- ಚಂದ್ರನ ಅಂಗಳಕ್ಕೆ ಮತ್ತೆ ಮಾನವನನ್ನು ಇಳಿಸುವ ನಾಸಾದ ಆರ್ಟಿಮಿಸ್ II ಮಿಷನ್ ಬಾಹ್ಯಾಕಾಶ ನೌಕೆಯಲ್ಲಿರುವ ಗಗನಯಾನಿಗಳು ಚಂದ್ರನ ಮತ್ತೊಂದು ಬದಿಯ ಅಪರೂಪದ ಚಿತ್ರಗಳನ್ನು ಸೆರೆಹಿಡಿದಿದ್ದು, ಇದನ್ನು ನೋಡಲು ಈವರೆಗೆ ಸಾಧ್ಯವಾಗಿರಲಿಲ್ಲ.

ಹಿ ದು ಗ ರ ಅ ನಿ ಸಿ ಕೆ . . .



ದುರ್ಬಲಗೊಳ್ಳುವ ಸಾಧ್ಯತೆಗಳು : ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ ಶೇ.7.6ರಷ್ಟು ಪ್ರಗತಿ ಕಾಣಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಅಂದಾಜಿಸಿದ್ದರೂ, ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಇಂಧನ ಮತ್ತು ರಸಗೊಬ್ಬರಗಳ ಬೆಲೆ ಏರಿಕೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಇದರಿಂದ ದೇಶದ ಆರ್ಥಿಕ ಪ್ರಗತಿ ದರ ಶೇ.6.1ಕ್ಕೆ ಅಥವಾ ಇನ್ನೂ ಕೆಳಗೆ ಇಳಿಕೆಯಾಗದರೆ, ಮುಂದಿನ ದಿನಗಳಲ್ಲಿ ಜನಸಾಮಾನ್ಯರ ನಿತ್ಯದ ಬದುಕು ಇನ್ನಷ್ಟು ದುರ್ಬಲಗೊಳ್ಳುವ ಸಾಧ್ಯತೆಗಳು ಕಂಡುಬರುತ್ತಿದೆ.

▶▶ ಅಭಿನಂದನ್ ಬಿ.ಎಂ., ಚಿತ್ರದುರ್ಗ

ಎಚ್ಚರಿಕೆ ಅಗತ್ಯ : ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಇಂಧನ ತೈಲದ ಭಾರಿ ಅನಿಶ್ಚಿತತೆ ಕಾಡುತ್ತಿದೆ ಜೊತೆಗೆ ದೇಶದ ಆಮದು ವಸ್ತುಗಳೂ ದುಬಾರಿಯಾಗುತ್ತಿವೆ. ಈ ಮಧ್ಯೆ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂಪಾಯಿ ಕಡಿತಗೊಳಿಸಿದೆ. ಇದು ಜನಸಾಮಾನ್ಯರ ನೆರವಿಗಾಗಿ ಮಾಡಿದ ಇಳಿಕೆಯಲ್ಲ ಬದಲಿಗೆ ತೈಲ ಕಂಪನಿಗಳ ನೆರವಿಗಾಗಿ ಮಾಡಿದ ಇಳಿಕೆಯಾಗಿದೆ.

▶▶ ಸೀತಾರಾಮ ಪರ್ಕಳ, ಮಂಗಳೂರು

ಸಂಪಾದಕರು :
ಪುಂಡಲಿಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.